

ಆಕಾಶಮಂಡಲದ ಮತ್ತು ಭೂಮಿಯ ಅಂತರಣ್ಣಿತಿ

“ಅದರೂ ಕರ್ತನ ದಿನವೆ ಕಳ್ಳನು ಬರುವಂತೆ ಬರುತ್ತದೆ. ಆ ದಿನದಿಂದಿಂದ ಆಕಾಶ ಮಂಡಲವು ಮಹಾ ಫೋಂಟ್‌ದಿಂದ ಇಲ್ಲದ ಹೊಳಗುವದು, ನೂರ್ಯ, ಜಂತ್ರ, ನಕ್ಷತ್ರಗಳು ಲಾಲಿದು ಲಯವಾಗಿ ಹೊಳಗುವವು, ಭೂಮಿಯೂ ಅದರಿಂದ ತೆಲನಗಳೂ ಸುಷ್ಟಿ ಹೊಳಗುವವು” (2 ಪೇತ್ತೆ 3:10).

ನತ್ತು ಹೊಡವರ ಎಲ್ಲಾ ದೇಹಗಳ ಪುನರುತ್ಥಾನದೊಂದಿಗೆ ಮತ್ತು ಭೂ ಲೋಕದಿಂದ ಎಲ್ಲಾ ಜೀವಗಳ ಅಗಾಪ ಹೊಳದ ತರುವಾಯ, ಭೂಮಿಗೂ ಸ್ವಾಷಿಸಲ್ಪಟ್ಟ ಆಕಾಶಗಳಾಗಿ ಏನು ನಂಭಬಿನುಪ್ಪದು? ಅನೇಕರು ನಾಧೃತೆಗಳ ಬಗ್ಗೆ ಆಶ್ಚರ್ಯಾಪಿತರಾಗಿ ಹೇಳಿದ್ದಾರು: “ಆಕಾಶಮಂಡಲವೂ ಭೂಮಿಯೂ ತಮ್ಮ ಇಂದಿನ ಭೂತಿಕ ಸ್ಥಿತಿಯಲ್ಲ ಅಸ್ತಿತ್ವದಲ್ಲಿರುವದನ್ನು ಮುಂದುವರಿಸುವೋ?”; “ಭೂಮಿಯು, ಅದಾಮ ಮತ್ತು ಹವ್ವರ ಹಾಹಕ್ಕಿಂತ ಚೊದಲು ಅಸ್ತಿತ್ವದಲ್ಲಿದ್ದ ಮೂಲ ಹರಡ್ದೆನಕ್ಕೆ ಹಿಂದಿರುಗಾಗ್ಕಾಗುವಂತೆ ನಿಬಿಳಿಸಲ್ಪಡುವೋ?”; “ಆತ್ಮಿಕ ದೇಹಗಳಾಗಿ ಮಾರ್ಪಡಿಸಲ್ಪಟ್ಟವರಿಗೆ ಯೋಗ್ಯವಾದ ಆತ್ಮಿಕ ವಾಸನ್ಯಾನವಾಗಿ ಅದು ಮಾರ್ಪಡಿಸಲ್ಪಡುವೋ?”; “ಯಾವುದೇ ರೂಪದಲ್ಲಿ ಇಸ್ತೇಂದೂ ಅಸ್ತಿತ್ವದಲ್ಲಿರದಂತೆ ಅದು ನಾಶವಾಗಿ, ಇಲ್ಲವಾಗಿ ದಾಣ ಹೊಳಗುವುದೋ?”

ಆಕಾಶಮಂಡಲದ ಮತ್ತು ಭೂಮಿಯ ಅಂತರ ಸ್ಥಿತಿಯನ್ನು ಜ್ಞಾನವು ಚೊದಲು, ಈ ಹದಗಳಿಂದ ಯಾವ ಅಧರವಾಗುತ್ತದೆ ಎಂಬುದನ್ನು ನಾನು ನಿಶ್ಚಯಿತಹಿಸಿಕೊಳ್ಳುತ್ತಾನೆ. “ಆಕಾಶಮಂಡಲ” ಎಂಬುದು ಇಜ್ರಿಯ shamayim ಮತ್ತು ರಿಇಕ ouranos ಎಂಬ ಹದಗಳನ್ನು ಭಾಷಾಂತರಿಸಲು ಉಪಯೋಗಿಸಲ್ಪಟ್ಟಿದೆ. “ಭೂಮಿ” ಎಂಬ ಹದವು ಇಜ್ರಿಯ erets ಮತ್ತು ರಿಇಕ ge ಎಂಬ ಹದಗಳನ್ನು ಭಾಷಾಂತರಿಸಲು ಉಪಯೋಗಿಸಲ್ಪಟ್ಟಿದೆ.

“ಹರಲೋಕ,” “ಆಕಾಶಮಂಡಲ,” ಮತ್ತು “ಆಕಾಶ”¹ ಎಂಬವುಗಳ ಮೂರು ಸ್ಥಳಗಳನ್ನು ನೂಡಿಸಲು ಬೈಬಾಲ ಉಪಯೋಗಿಸಿರುತ್ತದೆ (2 ಕೊಲಿಂಥ 12:2): (1) ಭೂಮಿಯನ್ನು ನುತ್ತುವರಿದ ವಾಯುಮಂಡಲ (ಅದಿಕಾಂಡ 11:4; 27:28;² ಲಾಕ 18:13); (2) ಎಲ್ಲ ನಂಗತಿಗಳನ್ನು ಒಳಗೊಂಡ ಸ್ವಾಷಿಸಲ್ಪಟ್ಟ ವಿಶ್ವ (ಅದಿಕಾಂಡ 1:1, 14-17; ಕೀರತನೆ 19:1);³ ಮತ್ತು (3) ನಿತ್ಯವಾದ, ಪೂರ್ವೀಕರಿಸಲ್ಪಡದ ಅಯಾದು, ಅಲ್ಲ ದೇವರು ತನ್ನ ಹಾರಲೊಕಿಕ ನಮೂಹಗಳಿಂದಿರೆ ದೇವರು ವಾಸಿಸುವನು (ಅದಿಕಾಂಡ 28:17; ಕೀರತನೆ 80:14; ನೋಡಿಲ ಯೋಂತಿ 66:1; ಮತ್ತಾಯ 5:12).

“ಭೂಮಿ” ಎಂಬುದು ನಾವು ಜೀವಿಸುವ ರುಕ್ತಿಕ್ಕೆ ಇಲ್ಲವೇ ಅದು ಮಾಡಲ್ಪಟ್ಟಿರುವ ಭೂತಿಕ ವಸ್ತುವಿಗೆ, ಮಣಿ ಇಲ್ಲವೇ ನೆಲ ಅಧಿವಾ ನಾಡಿಗೆ ಬಹಳ ನಲ ಉಪಯೋಗಿ

ನಲ್ಲಿಷ್ಟದೆ. “ಜಗತ್ತಿನೊಂದಿಗೆ” (ಗ್ರೀಕ್: *kosmos*) ಇದನ್ನು ಗರಿಗಳಿಗೆ ಅಂತರಾಳದಲ್ಲಿ ನಿರ್ವಹಿಸಿಕೊಂಡಿರುತ್ತಿರು. ಇಲ್ಲಿಯೇ ಈ ಜಗತ್ತಿನ ಗುಣಲಕ್ಷಣವೆಂದು ಹೇಳಿ ಲ್ಯಾಡುವ ಹಾಡಬಿಲಿತರೆಗೆ ನಂಬಿಂಧಿಸಿರುತ್ತದೆ. “ಭೂಮಿ” ಮತ್ತು “ಜಗತ್ತು” ಇವುಗಳ ಮಧ್ಯದಲ್ಲಿಯ ವಿರೋಧಾಭಾಸವು 2 ಹೆಚ್. 3:5, ರೆಳ್ಳಿ ಕೊಡಲ್ಲಿಷ್ಟದೆ. “ಜಗತ್ತು” ಪೂರಾತನ ದೃಷ್ಟಿ ಜಗತ್ತು, ನೋಹನ ದಿನಗಳಲ್ಲಿ ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಜಗತ್ತು ನಾಶಪಡಿಸಲ್ಪಟ್ಟಿತು. ಅದರ ಸೃಷ್ಟಿಯ ನಂಬಿಯದಲ್ಲಿ “ಸೀಲನೊಂದಿಗೆ ಮತ್ತು ಸೀಲನಿಂದ” ರೂಪಿಸಲ್ಪಟ್ಟ ಭೂಮಿಯಲ್ಲ. ಲೋಕವೂ ಅದರ ಆರ್ಥಿಕ ಗತಿಗಳಿಗೆ ಹೋಗುವಾಗ (1 ಯೋಹಾನ 2:15-17). ಭೂಮಿಗೂ ಆಕಾಶಮಂಡಲಕ್ಕೂ ಬಿಶ್ವಕ್ಕೂ ಏನು ನಂಬಬಿಸುವುದು?

ವಿಶುದ್ಧವಾಗಿ ಪಾಡಗಳು

ಭೂಮಿಯ ಲಯವಾಗಿ ಹೋಗುವದಿಲ್ಲ ಅದರ ನದಾಕಾಲ ನಿಲ್ಲುವುದು ಎಂದು ನಂಬಬವರು ಅವರ ವಾದವನ್ನು ರುಜುವಾಡುಹಡಿಸುವಂತೆ ತೋರುವ ವಾರ್ತೆ ಭಾಗಗಳನ್ನು ನೂಡಿಸುವರು: ಪ್ರಸಂಗ 1:4; ಯೋಹಾಯ 45:18; ಮತ್ತಾಯ 5:5.

“ಶಾಂತರು ಧನ್ಯರು: ಅವರು ಭೂಮಿಗೆ ಬಾಧ್ಯರಾಗುವರು” (ಮತ್ತಾಯ 5:5) ಎಂಬ ಹೇಳಿಕೆಯು ಇಂದಿನ ಯುಗಕ್ಕೆ ಅಲ್ಲ ಅದರ ಭವಿಷ್ಯದ ಯುಗದಲ್ಲಿಯ ಭೂಮಿಗೆ ನಂಬಿಂಧಿಸಿದೆಯೆಂದು ರುಜುವಾಡು ಹಡಿಸಲು, ಒಬ್ಬನು ಮೊದಲು ಭೂಮಿಯ ನದಾಕಾಲಕ್ಕೂ ನಿಲ್ಲುವುದೆಂದು ರುಜುವಾಡು ಹಡಿಸತಕ್ಕದ್ದು. ಭೂಮಿಯು ಗತಿಗೆ ಹೋಗುವದೆಂದು ತೋರಿಸಲ್ಪಟ್ಟರೇ, ಆಗ ಈ ಹೇಳಿಕೆಯು ಈಗಿನ ಭೂಮಿಗೆ ನಂಬಿಂಧಿಸಿರುವುದು, ಭೂಮಿಯ ಭವಿಷ್ಯದ ಕಂತಕ್ಕ ನಂಬಿಂಧಿಸಿರುವದಿಲ್ಲ.

“ಜನಲಂದ ಕುಂಜಕೊಳ್ಳಲು” ಭೂಮಿಯ ಸೃಷ್ಟಿಸಲ್ಪಟ್ಟಿತು ಮತ್ತು “ಷ್ವರ್ದವಾಗಿ” ಸೃಷ್ಟಿಸಲ್ಪಡಲ್ಲ ಎಂಬ ವಾದವು (ಯೋಹಾಯ 45:18; KJV) ಅದು ಎಂದೂ ಲಯವಾಗಿ ಹೋಗುವದಿಲ್ಲ ಎಂಬುದನ್ನು ಸಿದ್ಧಪಡಿಸಿ ತೋರಿಸುವದಿಲ್ಲ. ಭೂಮಿಯನ್ನು ಸೃಷ್ಟಿಸಿದ್ದ ಷ್ವರ್ದಮಾಡಿದ ಪರಿತ್ಯಾಗಿರಿಗಳು, ಯಾಕಂದರೆ ಅದು ಜನಲಂದ ತುಂಜನಲ್ಪಟ್ಟಿದೆ ಮತ್ತು ನಾವಿರಾಯ ವರ್ಣಗಳಿಂದ ಜನಲಂದ ತುಂಜನಲ್ಪಟ್ಟಿರುತ್ತದೆ. ಈ ವಜನವು ಭೂಮಿಯ “ನದಾಕಾಲಕ್ಕೂ” ಜನಲಂದ ತುಂಜನಲ್ಪಟ್ಟಿರುವದೆಂದು ಹೇಳುವದಿಲ್ಲವಾದ್ದರಿಂದ, ಅದು ಭೂಮಿಯ ಲಯವಾಗಿ ಹೋಗುವದಿಲ್ಲವೆಂದು ಸಿದ್ಧಪಡಿಸಿ ತೋರಿಸುವದಿಲ್ಲ.

ಭೂಮಿಯ ಗತಿಗೆ ಹೋಗುವದಿಲ್ಲವೆಂದು ರುಜುವಾಡು ಹಡಿಸುವ ಒಂದು ವಾರ್ತೆ ಭಾಗವು ಪ್ರಸಂಗ 1:4, ಅದು, “ಒಂದು ತಲಾಂತರವು ಗತಿಸುವದು, ಇನ್ನೊಂದು ತಲಾಂತರವು ಬರುವದು. ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು” ಎಂದು ಹೇಳುತ್ತದೆ (ಕೀರ್ತನೆ 104:5 ನಹ ನೋಡಿಲಿ). ಆಕಾಶ ಮಂಡಲವೂ ನಹ ಯುಗಯುಗಾಂತರಕ್ಕೂ ನಾಃಪಿಸಲ್ಪಟ್ಟಿದೆಯೆಂದು ಕೀರ್ತನೆ 148:ರೆಳ್ಳಿ ಉಲ್ಲೇಖ ನಲ್ಪಟ್ಟಿದೆ. ಈ ವಾರ್ತೆ ಭಾಗಗಳು ಅವು ಹೇಳುವದೆಂತೆ ತೋರುವದರ ಅರ್ಥಕೊಳ್ಳರೇ, ಆಕಾಶಮಂಡಲವೂ ಭೂಮಿಯೂ ಎಂದೂ ನಾಶಪಡಿಸಲ್ಪಡುವದಿಲ್ಲ ಎಂಬ ಸಿದ್ಧಾಂತವು ಸಿದ್ಧಪಡಿಸಿ ತೋರಿಸಲ್ಪಡುತ್ತದೆ ಮತ್ತು ಬಿಂಬಿಸು ಮುಕ್ತಾಯಗೊಳ್ಳುತ್ತದೆ; ಹಾಗಿದ್ದರೂ ಪೂರಾವೆಯು ಹೆಚ್ಚು ನಿರ್ಬಂಧವಾಗಿ ಹಲ್ಲಿಕ್ಕಿಸಲ್ಪಡತಕ್ಕದ್ದು.

ఈ వజనగాళు నిత్యవాద ఆకాశవన్ను భాబియన్ను కులకు బోధిన అక్షిల్ల, కిబ్రు హద olam “ఎందెందిగొ” ఎందు భాషాంతరసల్పట్టద్దు (“అనిష్టిత నమయిద వరేగే” ఎందు యీహేచ నాశ్చిగ్రంద లుకయోఎ గినల్పట New World Translation త్రాతార) యావాగలూ “ఎందూ అంత్య గొళ్ళద్దు” ఎందు అథ కోడువదిల్ల, యాకెందరే అదు అంత్యగొండ ఇల్లచే అంత్యగొళ్ళవ అనేఉ సంగతిగ్రంథిగే సంబంధిసిదే.⁴ Olam ఎంబుదు అస్తిత్వదళ “ముందువలయివ” ఇల్లచే “యుగ నషిష్టువికే”య భావనేయన్ను “నిత్యవాగి అస్తిత్వదళలు” అథక్కింత హజ్జాదద్దున్న ఒళగొండిరుత్తదే. ఈ కారణిదంద నాపు తిఱద్దు ఒందు అవధియ వరేగే ముందువలయివుదు ఇల్లచే నిత్యత్వదళీల్లా ముందువలయివుదు ఎంబుదన్ను తిఱమానిసలు ఇకర మాహితియ అగత్యకే ఇయత్తదే. “నిఎను ఎందెందిగొ అదస్తే హేళుత్తిరుబి” ఇల్లచే “అవను ఎందెందిగొ అదస్తే మాడుత్తిరువను” ఎందు హేళువాగ “ఎందెందిగొ” ఎంబుదన్ను నాపు లుకయోఎసుత్తేచే. అంథ హేళకేగంద, సంగతిగాళు నిత్యత్వదళీల్లా మాడల్చుడువచు ఎందథివాగువదిల్ల; అపు నతక వాగి మాడల్చుడుత్తే ఎందథివాగుత్తదే.

ఈ కేళగిన వాక్య భాగాగిళల్ల “ఎందెందిగొ” “నిత్యవాద” “శాశ్వత వాద” ఇల్లచే “జిచనాంత్యద వరేగే” ఎందు olam కేలపు ఆపృతిగిళల్ల భాషాంతరసల్పట్టద్దు నిత్యవాగి ఎందు అథకోడువదిల్ల:

(1) నుస్తుతియ ఒడంబడికేయ olam ఆగిత్తు (ఆదికాండ 17:7, 8, 13, 19), అదరే అదర బంధన ఈగె ఇయవదిల్ల (గులామ్ 5:2, 6; 6:15).

(2) హన్తు హబ్బుపు olam ఆగిత్తు (బిచోజనకాండ 12:14, 17, 24), అదరే తైన్తులింద ఆజలనల్చుడువదక్కే హేన ఒడంబడికేయ హబ్బు అదాగిరువదిల్ల.

(3) ఇశ్మేయిళ్ళ ఇజ్జుయ గులాచును ఇల్లచే ఇజ్జుయనల్లద గులాచును తన్న యజమానన నేచె మాడువుదు olam ఆగిత్తు (బిచోజనకాండ 21:6; నోఎిల యాజకాండ 25:45, 46); హాగిద్దురూ మరణద సంతర గులాచును తన్న యజమాననింద స్కుంతినాగుత్తదును (యోబ 3:19).

(4) ఆరోఎనన గండు మత్కటు హలింధ స్తుతపున్న నోఎికోళ్ళబేఱాగిత్తు కాగొ యాజకచస్తు ధలనువుదు olam ఆగిత్తు (బిచోజనకాండ 27:21; నోఎిల 28:43; 29:9). యాజకప్తద బదలావచియంద ఇదు అంత్యగొండితు (ఇజ్జుయ 7:12).

(5) ఆరోఎనన గండు మత్కటు యజ్జుద భాగవన్ను హడేదు కోళ్ళవుదు olam ఆగిత్తు (బిచోజనకాండ 29:28; యాజకకాండ 7:34, 36). ప్రాణి యజ్జు సింతు హోగిదే.

(6) హూయిష్టిత్తద వాణిక యజ్జుపు olam ఆగిత్తు (యాజకకాండ 16:34). అదు ఇన్ను ఎందూ ఆజలనల్చుడుత్తిరువదిల్ల.

ఈ లుల్లోవాగాళు కేఱల మాదలగాళాగివె, ఆదరే olam ఎంబుదు “ఎందూ అంత్యగొళ్ళద” ఎంబ అథదల్ల “ఎందెందిగొ” ఎంబ అథ కోడువదిల్ల ఎంబుదన్ను తోలనాకష్టాదపుగ్రామాగివె. దేంపరంతే నిత్యవాగిరువదన్ను నూజినాక్కే అదు లుకయోఎసల్పట్టువాగ (బిచోజనకాండ 15:18; కిలంనే

90:2), ഇതർ വാക്യഭാഗങ്ങൾ olam എംബുദു നംബംധിനുവെംഡു അംത്യ് കൊള്ളുത്തുദെ എന്ദു തോലിനുത്തുവേ. “യുഗ സ്ഥിത്തുമീക്കേ” അല്ല, ആകാശ മുത്തു ഭൂമി അജുമു ഹോണുവപ്പു എന്ദു ബൈബിൾ ഹേജദരെ ആഗ olam എംബുദു ആകാശ മുത്തു ഭൂമിയു നംബംധംഡല്ല “യുഗ - സ്ഥിത്തുമീക്കേ” എംബുദസ്തേ യോജിനത്തുടു ആദരെ “സിച്ചുവാദധു” എംബുദാറി അല്ല.

പ്രകാരി പാഠഗണ്ഠം

ആകാശ മുംഡലപ്പൂ, ഭൂമിയൂ ഗപിസി ഹോണുവപ്പു എന്ദു ബൈബിൾ ഭോൾഡിനുത്തുദെ. കിണിഡ്രൂ ചേ ബിഞ്ചയുദ ബന്ധു കേശലു ഹജീ ഒദംബരിക്കേന് വിനു ഇല്ല. ഭൂമിയു സിച്ചുവാറി ഉജയലാരദു എന്ദു ആദികാംഡ 8:22 അഥഃക്കൊഡബഹുമു.

ഭൂമിയു ഇരുവത്തൻക,
ജക്കുനേയൂ കോയലൂ,
ജജയൂ നേക്കേയൂ
ബേംസിഗേ കാലചൂരു ഹിമകാലചൂ
ഹഗലൂ ഇരുക്കു
അവുഗജ ക്രമ തപ്പുപുടേ ഇല്ല.

ഭൂമിയു നദാകാലക്കൂ സിംകു കൊള്ളുപദാറിദ്ധരേ, ആഗ ചേ വാക്യഭാഗവു ചേ നംബിത്തുകൾ എംഡിഗു തീരക്കോണുവദില്ല എന്ദു ഹേശുത്തുദെ. ഭൂമിയു സിച്ചുവാദംഡല്ലവാറിദ്ധരേ, ആഗ അദു അസ്തിക്കുതെള്ളുവ പരേനേ അപ്പു മുംഡുവലയുവപ്പു. ഭൂമിയു അംത്യപ്പു ചേ വജന്നംഡല്ല അവഴുക്കവാറി അസ്ത്രയിനല്ലജ്ജുവദില്ല.

കോനു ഒദംബരിക്കേയല്ല (ഇജുയ 1:10-12) ഉള്ളേജസിദ കീര്ത്തനേ 102മിം ഒംദു വാക്യഭാഗവു ഹിംഗിരുത്തുദെ:

അദിയല്ല സിംകു ഭൂമിഗേ അസ്ത്രവാരപ്പു ഹാകിദി, ഗഗന മുംഡലപ്പു സിംകു കൂപ്പേലനവാറിദി. അപ്പു നാഴവാനുവപ്പു, ആദരെ സിംകു ശാശ്വതവാറിരുത്തു. അവെല്ലപ്പൂരു പത്തുദംതേ കൈയുവാനുവപ്പു, ഉണ്ടുകീനംതേ അചുറഞ്ഞു ബദലാസ്തു: അപ്പു മാരണുവപ്പു (കീര്ത്തനേ 102:25-27; RSV).

ആകാശമുംഡലപ്പൂ ഭൂമിയൂ (1) നാഴവാനുവപ്പു, (2) ഹജീയവാനുവപ്പു, (3) ഉണ്ടുകീനംതേ ബദലായിനല്ലഡുവപ്പു, മുത്തു (4) ദാണ ഹോണുവപ്പു എന്ദു ചേ വാക്യപ്പു ഒപ്പീകൊള്ളുത്തുദെ. “Perish” എംബുദു abad എംബുദക്കൂറി ഭാജാംതർ, ആദര അഥഃ, “ബീംകിയു മുംദെ മേണവു കരഗി ലയവാറി ഹോണുവപ്പു ദേംചരെ എടുവിനല്ല ദുഷ്ടുവു നാഴവാറി ഹോണുവരു” (കീര്ത്തനേ 68:2) എംബ ഹേജക്കേയല്ലയിംതേ “നാഴഗോജിനല്ലഡു” ഇല്ലപേ “നാഴവാറി ഹോണുവരു” എംഡാനുത്തുദെ. മേണവു കരഗി ഹോണുവപ്പു, അദു നുമ്പുഹോണുവുദു മുത്തു നാഴപ്പറിനല്ലഡുവുദു: ദുഷ്ടുര ദേങ്ഗരജീ അദേ നംഭവിനുവുദു.

അംത്യവാഗിർ ദേവര ദിനഗജിനീ വിയറ്റചാറി, ആകാശമംഡല മുത്തു ഭാബിനീ അദു നംഭവിനുപതു.

“അപുഗഞ്ചസ്തു ബദലാണ്ടിൽ” (കീര്ത്തനേ 102:26; RSV) എന്ദു അദു ഹേളു പദലംഡ, ഭാമുംഡലപൂരാ ഭാബിയും അംത്യനോജ്യപത്ര എംബുദൻസ്തു ബോധിനലു കൈ ചാക്യചന്സ്തു കേലപരു അഥവാമാടി കൊള്ളപ്പറ്റില്ല. ആകാശ മംഡലപുരു മുത്തു ഭാബിയു നവിഞ്ചിനല്ലുഡപത്ര, ജന്സ്താദ രജപദജ്ഞ ബദലായിനല്ലുഡപത്ര എന്ദു അദര അഥവാനുവദദേംദ അവരു തെന്ദുകൊള്ളു താരു. കാറിദ്ധരാ ചങ്ങന്തു, “ഉടക്കിഹിനംതേ അപുഗഞ്ചസ്തു ബദലാണ്ടിൽ” എന്ദു ഹേളു തുടെ. ജണംചാറി ഹോലു ഉണ്ടപുരാജന്സ്തു അവൻ ബദലായിനല്ലുഡപാഗ, അവൻ വിനു മാടുവൻ? അവൻ അപുഗഞ്ചസ്തു ജോജാതുരു. ബദലായിനല്ലുഡപാഗ, തെന്ദു കാകല്ലുഡപ, തിരന്തുലിനല്ലുഡപ ഇല്ലപേ ബദലു ഇടല്ലുഡപ ഉണ്ടപിനംതേ ആകാശമംഡലപൂരാ ഭാബിയു ബദലായിനല്ലുഡപത്ര.

അവരു ഉപയോഗിനുപദ ഭാഞ്ചാംതർപ്പ (The New World Translation) യീക്കോവ നാളിന്ഗഭു ബോധിനുപദക്ഷേ വിയറ്റചാദദാറിദ്ധരു, അദു കൈ ചങ്ങന്തസ്തു കീറു ഹേളുതുടെ: “അപു നാഴചാനുവപ്പു; അദരേ സിനു ശാഖതചാറിയത്തിൽ; അപേല്ലപൂരു പത്തുദംതേ ഹൈയവാനുവപ്പു; ഉണ്ടപിനംതേ അപുഗഞ്ചസ്തു ബദലാണ്ടിൽ; അപു മാഹാടുവപ്പു” (കീര്ത്തനേ 102:26). ആകാശ മംഡലപുരു മുത്തു ഭാബിയു നാഴചാനുവപ്പു, ദാഃ ഹോനുവപ്പു മുത്തു ബദലായാറി ഇടല്ലുഡപത്ര എംബുദൻസ്തു കൈ പജനപുരു ബോധിനുതുടെ.

ഹോന ഒദംബടിക്കേയു കൈ ത്രഞ്ഞാപചന്സ്തു തെന്ദു കൊള്ളുതുടെ. “ഭാമ്യാകാശ ഗഭു അജദു ഹോനുവപ്പു, അദരേ നസ്തു മാതു അജദു ഹോനുവുദേം ഇല്ല” (മുത്രായ 24:35) എന്ദു യീണു ഹേജേദനു. “ധമുഞാന്തുദേശിനിന് ഒംദു റുഡുനാദരു ജഡ്ഡു ഹോനുവദക്ഷിംഗലു ആകാശപൂരാ ഭാബിയു അജദു ഹോനുവപ്പു സുലഭ്” (ലഭക 16:17) എന്ദൂ യീണു ഹേജേദ്ദിലം കൈ ബോധിനേയസ്തു കൈലപരു മുട്ടുവാറിനലു ത്രയിസ്തുനുതാരു. കൈ പജനദ ആധാരദ മേൽ മുത്രായ 24:35രാജ യീണുവിന അഥ അദേം ആറിതേംദ അവരു സിനംയിനുതാരു; അംദരേ, അതൻ വാക്യപു അജദു ഹോനുവദക്ഷിംഗ ആകാശമംഡലപൂരാ ഭാബിയു അജദു ഹോനുവപ്പു സുലഭ എംഡാനുതുടെ. കാറിദ്ധരു ഇപു ഒംദേം ഹേജകേഗഭാറിയവദില്ല, ഒംദേം കീസ്തേലിയജ്ഞയു ഹേജ ലൂജ്ഞയുവദില്ല. അദുഡലംഡ, ത്രയിഹാംദു അദു യാചുദക്കാറി ഹേജയതുദേംയോ അദൻസ്തു അഥ മാറികൊള്ളിബേംകു മുത്തു ബേരേയുദന്സ്തു അകുവാദപ്പേജ്ഞാസ്തു മാദലു ഉപയോഗിനുബാരദു. സൃഷ്ടിനല്ലുപ്പേ ആകാശമംഡലപൂരാ ഭാബിയു അജദു ഹോനുവപ്പു എംദജ്ഞേ യീണു ഹേജേദനു. നമ്മു കത്രസിനീ വ്യൂപിലതുപാറി ഹേളുവാഗ യാരു സലയാഗിലബഹുദു?

യീണുവു മാറിദംതേ ഹോലനു അദേം നത്യചന്സ്തു ബോധിസിദനു. “നാവു കാബിവംഘദന്സ്തു ലാളിനദേ കാബിറുവംഘദന്സ്തു ലാളിസുവച്ചരാറിദ്ധേം. കാബി വംഘദ്ദു സ്ത്രീലു കാല മാത്ര ഇയുവദു; കാബിറുവംഘദു സദാകാലപൂരു ഇയുവദു” (2 കൈലംഡ 4:18). സദാകാലക്കൂ അസ്ത്രീദജ്ഞയുവംഘ - കാബിവംഘ സംഗ്രിഗജ്ഞാംദിനേ - സിത്യവാറിയവംഘപുരാജന്സ്തു - കാബിറുവ സംഗ്രിഗ

ಇನ್ನು ಹೂಲನ ಬಿರೋಧವಾದಪುಗಳಂತೆ ಹೊಲಿಸಿದನು, ಭಾತಿಕ ಬಿಶ್ವವನ್ನು ಭಾಬಿಯನ್ನೊಂಡು ನೊಳಡಬಹುದು; ಅದುದಲಿಂದ ಅದು ಸ್ವಲ್ಪಕಾಲ ಮಾತ್ರ ಇರುವಂಥದ್ದಾಗಿದೆ,⁵ ಆತ್ಮದ ನಂಗತಿಗಳು ಕಾಣದಂಥಪುಗಳಾಗಿವೆ; ಅದುದಲಿಂದ ಅವು ನಿತ್ಯವಾದಪುಗಳಾಗಿವೆ.

ಅಜ್ಯಾಯಲಿಗೆ ಬರೆದವನು ಹಗ್ಗಾಯನನ್ನು ಉಲ್ಲೇಖಸಿದನು ಮತ್ತು ದೇವರ ವಾಗ್ದಾನ ವನ್ನು ಬಿವಲಸಿದನು:

“ಇನ್ನೊಂದೇ ನಾಲಿ ನಾನು ಭಾಬಿಯನ್ನು ಮಾತ್ರವಲ್ಲದೆ ಪರಲೋಕವನ್ನು ನಡುಗಿನುವೆನೆಂದು ವಾಗ್ದಾನ ಮಾಡಿದ್ದುನೆ. ಇನ್ನೊಂದೇ ನಾಲಿ ಎಂಜೀ ಚಾಕನ್ನು ಯೋಚಿಸಿದರೆ ಕದಲಿಸಿರುವ ಪಂಪುಗಳು ಸಿಬುಂತವಾದಪುಗಳೂ ದರಲಿಂದ ತೆಗೆದು ಹಾಕಲ್ಪಬೆಕೆಂದು ಸ್ವಷ್ಟವಾಗುತ್ತದೆ; ಆಗ ಕದಲಿಸದೆ ಇರುವ ಪನ್ನುಗಳು ಸ್ಥಿರವಾಗಿ ಸಿಲ್ಲುವವು” (ಅಜ್ಯಾಯ 12:26, 27).

ಈ ವಾಕ್ಯಭಾಗದ ಪ್ರಕಾರ, ಕದಲಿನಲ್ಪಾಡುವ ನಂಗತಿಗಳು - ಸೃಷ್ಟಿನಲ್ಪಾಡು ನಂಗತಿಗಳು, ಆಕಾಶ ಮತ್ತು ಭಾಬಿ ತೆಗೆದು ಹಾಕಲ್ಪಾಡುವವು.

2 ಹೇತು 3:7-13, ಆಕಾಶಮಂಡಲ ಮತ್ತು ಭಾಬಿ ಅಂತಹ ಹೋರಿಸುವುದರ ಶೂಳು ವಿವರಣೆಯನ್ನು ಕೊಡುತ್ತದೆ: “ಆದರೆ ಅಗಿರುವ ಭಾಮ್ಯಾಕಾಶಗಳು ಅದೇ ವಾಕ್ಯದ ಬಳದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಣಿದೆ” (ವರ್ಜನ 7); “ಆಕಾಶ ಮಂಡಲವು ಮಹಾ ಘೋಷದಿಂದ ಇಲ್ಲದೆ ಹೋಗುವುದು, ನೂಯು ಜಂಡ್ರ ನಡ್ಡತೆಗಳು ಉಲಿದು ಲಯವಾಗಿ ಹೋಗುವವು, ಭಾಬಿಯೂ ಅದರಲ್ಲಿರುವ ಕೆಲಸಗಳೂ ಸುಷ್ಪುಹೋಗುವವು”⁶ (ವರ್ಜನ 10); “ಆದೆಲ್ಲಪುಗಳು ಹೀಗೆ ಲಯವಾಗಿ ಹೋಗುವವು” (ವರ್ಜನ 11); “ಆಕಾಶ ಮಂಡಲವು ಬೆಂಕಿ ಹತ್ತಿ ಲಯವಾಗಿ ಹೋಗುವವು, ನೂಯು ಜಂಡ್ರ ನಡ್ಡತೆಗಳು ಉಲಿದು ಕಲಿಗಿ ಹೋಗುವವು” (ವರ್ಜನ 12).

ಭಾಬಿಯ ಅಂತಹ ಸ್ವಿತಿಯನ್ನು ಕುಲತ ವಾದಿವಾದವನ್ನು ಈ ಹೇಳಿಕೆಯಿಂದ ಪ್ರತಿಬಂಧ ಗ್ರಂಥವು ಮುಕ್ತಾಯಿಗೊಳಿಸುತ್ತದೆ: “ಆ ಹೇಳೆ ಬೆಳ್ಗಿರುವ ಮಹಾ ಸಿಂಹಾಸನವನ್ನು ಅದರ ಹೇಳೆ ಕೂಡಿದ್ದಾತನನ್ನೂ ಕಂಡೆನು. ಆತನೆಯಲನಿಂದ ಭಾಮ್ಯಾಕಾಶಗಳು ಓಡಿ ಹೋದವು ...” (20:11); “ತರುವಾಯ ನೂತನ ಆಕಾಶಮಂಡಲವನ್ನೂ ನೂತನ ಭಾಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶ ಮಂಡಲವೂ ಹೊದಿಸಿದ ಭಾಮಂಡಲವೂ ಇಲ್ಲದೆ ಹೋದವು; ಇನ್ನು ನಮ್ಮಪ್ರಾರ್ಥಿ ಇಲ್ಲ” (21:1), ಮೊದಲಿನಪುಗಳಾದ ಈಗಿನ ಆಕಾಶ ಮತ್ತು ಭಾಬಿಯು ಹಿಂಡಿನ, ಮೂಲ ಪರದ್ವೈನದ ಸ್ವಿತಿಗೆ ನಬೀಕರಿನಲ್ಪಾಡುವದಿಲ್ಲ, ಇಲ್ಲವೇ ಆತ್ಮಿಕ ವಾಸನ್ಯಾನ ವಾಗಿ ಬದಲಾಯಿನಲ್ಪಾಡುವದಿಲ್ಲ, ಅವು ಸುಷ್ಪುಹೋಗಿ, ಲಯವಾಗಿ ಹೋಗುವವು. ಅಪುಗಳನ್ನು ನಬೀಕರಿನವೆನೆಂದು ದೇವರು ಹೇಳಿಲಲ್ಲ. “ಆಗ ಸಿಂಹಾಸನದ ಹೇಳೆ ಕೂಡಿದ್ದವನು - ಇಗೊಳಿ, ಎಲ್ಲಂತೆ ಹೋಸದು ಮಾಡುತ್ತೇನೆ ಅಂದನು” (ಪ್ರತಿಬಂಧ 21:5) ಎಂದು ಯೋಹಾನನು ದಾಖಲೆ ಮಾಡಿದ್ದಾನೆ. ಆತ್ಮಿಕ ಜೀವಿಗಳಾಗಿ ದೇವರು ಹೋಸದಾದ, ಷ್ರಾವ್ಯತಿಕವಲ್ಲದ ಸಿವಾಸನಾಫಾನವನ್ನು ಒದಗಿಸುವನು (ಇ ಹೊಲಿಂಥ 15:44).

ముత్తాయ

జనలింద తుంబల్చడలు దేవరు భాబియన్న సృష్టిసీదను. ఆచన మహిమేయన్న హోణిసువదకళ్లు (కీలకాండ 19:1) మత్త నంకేతగజగారి కాగూ కాలమానగజగారి (ఆదికాండ 1:1-4) ఆకాశమండలవన్న ఆచను లుంచు మాడిదను. తన్న రజనేయల్ల తెలహోగువదిల్లవెందు తోలదరూ, బిశ్వపు వ్యయవాగువంథ మత్త నుష్ట హోగువంథ కట్టడద ఇణిగేగజంద మాడల్చిట్టదే. దేవరు ఆకాశదల్ల, నక్షత్రగజల్ల, మత్త భాబియల్ల శక్తియ జడుగడే మాడువాగు, ఎల్లా తూర్పుతిక నంగతిగభు అంత్యగొట్టుపపు. ఆ నమయదల్ల ఇపు మహా శబ్దదింద మరేయాగి హోగువపు. నోఇన దిన గజల్ల జగత్తు నిలసింద నాశపడినల్చడుపుదు ఎంబ చాగ్నానచన్న దేవరు నేరచేలసిట్టు, బెంకియంద ఈగిన ఆకాశ మండలవన్న భాబియన్న నాశమాడువ ఆచన చాగ్నానచన్న ఆచను క్షేత్రాంతుపును ఎంబుదక్కు పురావేయాగిదే (2 హేతు 3:5-7). బిశ్వద ఇందిన ఎల్లా తూర్పుతిక వాస్తవికతేగభు అంత్యగొట్టుపపు. మత్త నిత్యవాద ఆర్తిక ఆయామపు తునః కేవల అస్తిత్వదల్లయివ ఒందే ఆగిరుత్తేదే.

“అచెల్లపుగటు కింగ్ లయవాగి హోగువదలింద నిఱు దేవర దినద త్రైష్టతేయన్న ఎదురు నోఇడుత్తు కార్యేసుత్తు ఎష్టోఇ పరిశుద్ధవాద నడవజుకేయు భక్తియూ లుఢ్చపరాగిరబేకు” (2 హేతు 3:11, 12) ఎందు నాచు ఎజ్జలినల్చిట్టేచే.

ఓష్టణిగజు

“Sky” ఎంబుదు కేలపు నల NASB, NIV ఇత్యాదిగజల్ల లుపయోగినల్చిట్టదే. ²నోఇదిల ఆదికాండ 7:23; 8:2; KJV. ³నోఇదిల అశోనులర త్వృక్ 2:19; KJV. ⁴Olam పదద హేషిన జజేగారి “నిత్య బటుమాన మత్త శిష్ట” ఎంబ కారదల్ల నోఇదిల. ⁵“స్వల్ప కాల” ఎంబుదశ్చే ప్రియ పదపు proskairos ఇదు బెలే కటెయల్ల “తాత్మాకపాదాయ్” ఎందు భాషాంతిలనల్చిట్టదే (మత్తాయ 13:21; మాక్ 4:17) మత్త “దాఱ హోగువ వంధుద్దు” ఎందు భాషాంతిలనల్చిట్టదే (ఇజ్యయ 11:25). ⁶కేలపు పురాతన క్షేబరహద త్రిగజల్ల వజన 10రాజు “కండు హిడియల్చిట్టపు” ఎందిరుత్తే మత్త న్యూ World Translationదల్ల కాగేఁ ఇచువాడు. “కండుహిడియల్చిట్టపు” ఎంబుదు కస్తుతాయ పురావేయ చేలే అపలంబిసిద్దురూ “నుష్ట హోగువుదు” (2 హేతు 3:10) ఎంబుదర బదలాగిరులు నాయయ బద్దవాదద్వాగిదే. ఈ వాక్యభాగిగజల్లయ ఇకర హేతిగజు భాబియన్నొందు బిశ్వపు నుష్ట హోగువుదు ఎందు రుజువాతు పడినుత్తేవే. “కండు హిడియల్చిట్టపు” ఎంబుదు “నుష్ట హోగువదు” ఎంబుదశ్శింత హజ్జ హర్యగజ బెంబల పడేదియెందు సిద్ధ పడినల్చిట్టరే, వాయానపు, ఇకర హేతిగజగి బిరోధి నువదన్న కట్టిసి హోగులు, భాబియ తిరుణన రజనేయన్న బికిరంగ పడినుపుదు ఎందు వాయావ్యానపాగువుదు. భాబియ నిత్యవాగిరువదెందు మనుషును యోజిసి సిద్దరూ, భాబియ నుడల్చడువాగు అదర తాత్మాపకపాద, నుడతక్క స్ఫుభావపు “కండు హిడియల్చడుపుదు.”